



ಕರ್ನಾಟಕ ಸಾಹಿತ್ಯ ಅಕಾಡೆಮಿ
ಕನ್ನಡ ಭವನ, 2ನೇ ಮಹಡಿ, ಜಿ.ಸಿ. ರಸ್ತೆ, ಬೆಂಗಳೂರು-560 002.
ದೂ: 080-22211730 / 22106460, E-mail: sahithya.academy@gmail.com

ಕ್ರ.ಕಸಾಅ/03/ಮಾಹಿತಿ ಹಕ್ಕು/2019-20

ದಿನಾಂಕ:24.06.2019

ಜಂಟಿ ನಿರ್ದೇಶಕರು,

ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಕನ್ನಡ ಭವನ, ಜಿ.ಸಿ.ರಸ್ತೆ,
ಬೆಂಗಳೂರು-560002.

ಮಾನ್ಯರೆ,

ವಿಷಯ: 2018-19ನೇ ಸಾಲಿನ ಅಕಾಡೆಮಿಯ ಕಡತಗಳನ್ನು ಮತ್ತು ಮಾಹಿತಿಯನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸುವ ಕುರಿತು ಮಾಹಿತಿ ಒದಗಿಸಿರುವ ಬಗ್ಗೆ.

ಉಲ್ಲೇಖ: ಜಂಟಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆರವರ ಪತ್ರ ಸಂಖ್ಯೆ: ಡಿಕೆಸಿ/43014/44/2019, ದಿನಾಂಕ:20.06.219.

ಮೇಲ್ಕಂಡ ವಿಷಯದನ್ವಯ ಉಲ್ಲೇಖಿತ (01)ರನ್ವಯ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2018-19ನೇ ಸಾಲಿನ ಮಾಹಿತಿ ಹಕ್ಕು ಅಧಿನಿಯಮ-2005ರ ಪ್ರಕಾರ 4(1)(ಎ) (ಇಲ್ಲಿಯವರೆಗೆ ನಿರ್ವಹಿಸಿದ ಕಡತಗಳ ವಿವರ) ಹಾಗೂ 4(1)(ಬಿ) (ಅಕಾಡೆಮಿಯ ಅಧಿಕಾರಿ, ಸಿಬ್ಬಂದಿ ವಿವರ, ಯೋಜನೆ, ಕಾರ್ಯಕ್ರಮ, ಮಾರ್ಗಸೂಚಿಗಳು, ಅಕಾಡೆಮಿ ಅನುದಾನ ಹಂಚಿಕೆ) ವಿವರಗಳನ್ನು ನಿಗದಿತ 4(1)(ಎ) ಮತ್ತು 4(1)(ಬಿ) ನಮೂನೆಯಲ್ಲಿ ಕ್ರೋಢೀಕರಿಸಿ ವಿವರಗಳನ್ನು ಸಿದ್ಧಪಡಿಸಿ ಅಕಾಡೆಮಿಯ ಜಾಲತಾಣದಲ್ಲಿ ಅಳವಡಿಸಲಾಗಿದ್ದು ಈ ವಿಷಯವನ್ನು ತಮ್ಮ ದಯಾಪರ ಮಾಹಿತಿಗಾಗಿ ಹಾಗೂ ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

ಸಹಿ/-

ರಿಜಿಸ್ಟ್ರಾರ್

ಕರ್ನಾಟಕ ಸಾಹಿತ್ಯ ಅಕಾಡೆಮಿ

4(1) (ಬಿ)



ಕರ್ನಾಟಕ ಸಾಹಿತ್ಯ ಅಕಾಡೆಮಿ
ಕನ್ನಡ ಭವನ, 2ನೇ ಮಹಡಿ, ಜಿ.ಪಿ. ರಸ್ತೆ, ಬೆಂಗಳೂರು-560 002.
ದೂ: 080-22211730 / 22106460, E-mail: sahithya.academy@gmail.com

ದಿನಾಂಕ:24.06.2019

ಅಧಿಸೂಚನೆ

ಮಾಹಿತಿಹಕ್ಕು ಅಧಿನಿಯಮ, 2005ರ ಪ್ರಕರಣ 4(1)(ಬಿ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸಂಬಂಧಿಸಿದಂತೆ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಈ ಕೆಳಕಂಡಂತೆ ಪ್ರಕಟಿಸಲಾಗಿದೆ.

(i) ಪ್ರಕಾರ್ಯಗಳು ಮತ್ತು ಕರ್ತವ್ಯಗಳ ವಿವರಗಳು:

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಕಾರ್ಯಗಳು ಮತ್ತು ಕರ್ತವ್ಯಗಳು ಈ ಕೆಳಗಿನಂತಿವೆ.

1. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವುದು.
2. ಈ ಉದ್ದೇಶಗಳ ಅಭಿವೃದ್ಧಿಗಾಗಿ ಮತ್ತು ಬೆಳವಣಿಗೆಗಾಗಿ ಬೇರೆ ಕಡೆಗಳಲ್ಲಿರುವ ಇದೇ ರೀತಿಯ ಅಕಾಡೆಮಿಗಳೊಂದಿಗೆ ಮತ್ತು ಕರ್ನಾಟಕದಲ್ಲಿರುವ ಇತರೆ ಸಂಸ್ಥೆಗಳೊಂದಿಗೆ ಸಹಕರಿಸುವುದು ಮತ್ತು ಉತ್ತೇಜನ ನೀಡುವುದು.
3. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಚಾರಸಂಕರಣ, ಕಾರ್ಯಾಗಾರ, ಸಂವಾದ, ಉನ್ನತ ಮಟ್ಟದ ಅಕಾಡೆಮಿ ಉತ್ಸವ ಮುಂತಾದ ಕಾರ್ಯಕ್ರಮಗಳನ್ನು ನಡೆಸುವುದು. ಈ ಕಾರ್ಯಕ್ರಮಗಳನ್ನು ಅಕಾಡೆಮಿಯೇ ನೇರವಾಗಿ ರೂಪಿಸಿ ವ್ಯವಸ್ಥೆ ಮಾಡುವುದು ಅಥವಾ ವಿವಿಧ ಸಂಘ ಸಂಸ್ಥೆಗಳೊಡನೆ ಜೊತೆ ಸಂಯುಕ್ತವಾಗಿ ಕಾರ್ಯಕ್ರಮಗಳನ್ನು ವ್ಯವಸ್ಥೆಗೊಳಿಸಬಹುದು.
4. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಣೆ ಕಾರ್ಯವನ್ನು ಮಾಡಲು ಅನುಸರಣಾ ಕಾರ್ಯಗಳನ್ನು ನಿರ್ವಹಿಸುವುದು.
5. ಕನ್ನಡ ಸಾಹಿತ್ಯ ಕ್ಷೇತ್ರದ ಪ್ರತಿಭಾನ್ವಿತರಿಗೆ ಪ್ರಶಸ್ತಿ, ಪುರಸ್ಕಾರ ಮತ್ತು ಪುಸ್ತಕಗಳಿಗೆ ಬಹುಮಾನಗಳನ್ನು ನೀಡುವುದು.
6. ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಕೇಂದ್ರ ಅಕಾಡೆಮಿಗಳು ಅಪೇಕ್ಷಿಸಿದಾಗ ಸೂಕ್ತ ಸಲಹೆಗಳನ್ನು ನೀಡುವುದು.
7. ಆಯಾ ಅಕಾಡೆಮಿಗಳು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸುವುದು.
8. ಅಕಾಡೆಮಿಗಳು ತಮ್ಮ ತಮ್ಮ ಕ್ಷೇತ್ರ ಹಾಗೂ ವ್ಯಾಪ್ತಿಗೆ ಸೇರಿದ ಮಾಹಿತಿ ಸಂಗ್ರಹ ಕಾರ್ಯವನ್ನು ಮಾಡುವುದು.
9. ಅಕಾಡೆಮಿಗಳು ತಮ್ಮ ತಮ್ಮ ಕ್ಷೇತ್ರದ ಪ್ರತಿಭಾನ್ವಿತರಿಗೆ ಪ್ರಶಸ್ತಿ ಪುರಸ್ಕಾರ ಹಾಗೂ ಬಹುಮಾನಗಳನ್ನು ಪ್ರತಿ ವರ್ಷವೂ ನೀಡುವುದು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ವ್ಯವಹರಣೆಯನ್ನು ಈ ಕೆಳಗೆ ಸೂಚಿಸಿರುವ ಸಿಬ್ಬಂದಿ ಮುಖಾಂತರ ನಿರ್ವಹಿಸಲಾಗುತ್ತಿದೆ;

| ಕ್ರ.ಸಂ. | ಅಧಿಕಾರಿ/ಸಿಬ್ಬಂದಿ | ಪದನಾಮ |
|---------|----------------------|----------------------|
| 1 | ರಿಜಿಸ್ಟ್ರಾರ್ | ಸರ್ಕಾರಿ ಅಧಿಕಾರಿ |
| 2 | ಬೆರಳಚ್ಚುಗಾರರು | ಸಂಚಿತ ವೇತನದ ಸಿಬ್ಬಂದಿ |
| 3 | ಪುಸ್ತಕ ಮಾರಾಟ ಸಹಾಯಕರು | ಸಂಚಿತ ವೇತನದ ಸಿಬ್ಬಂದಿ |
| 4 | ದಲಾಯಿತ | ಸಂಚಿತ ವೇತನದ ಸಿಬ್ಬಂದಿ |
| 5 | ವಿಷಯ ನಿರ್ವಾಹಕರು | ಹೊರಗುತ್ತಿಗೆ ಸಿಬ್ಬಂದಿ |
| 6 | ಪ್ರಕಟಣಾ ಸಹಾಯಕರು | ಹೊರಗುತ್ತಿಗೆ ಸಿಬ್ಬಂದಿ |
| 7 | ಲೆಕ್ಕಪತ್ರ ಸಹಾಯಕರು | ಹೊರಗುತ್ತಿಗೆ ಸಿಬ್ಬಂದಿ |
| 8 | ತಾಂತ್ರಿಕ ಸಹಾಯಕರು | ಹೊರಗುತ್ತಿಗೆ ಸಿಬ್ಬಂದಿ |

(ii) ಅಧಿಕಾರಿಗಳ ಮತ್ತು ನೌಕರರ ಅಧಿಕಾರಗಳು ಮತ್ತು ಕರ್ತವ್ಯಗಳು

1. ದಲಾಯತ್:

- ಅಕಾಡೆಮಿಯ ಕಚೇರಿಯ ಸ್ಥಳವನ್ನು ಸ್ವಚ್ಛವಾಗಿ ಮತ್ತು ಒಪ್ಪವಾಗಿ ನಿರ್ವಹಿಸುವುದು.
- ಕಾಗದ ಪತ್ರಗಳು ಮತ್ತು ಕಡತಗಳನ್ನು ಇತರೆ ಇಲಾಖೆ/ ಕಚೇರಿಗಳಿಗೆ ತಲುಪಿಸುವುದು.
- ಟೆಪಾಲು ಶಾಖೆಯಿಂದ ರವಾನೆಯಾಗುವ ಪತ್ರಗಳನ್ನು ಅಕಾಡೆಮಿಯಿಂದ ಇತರೆ ಇಲಾಖೆ ಕಚೇರಿಗಳಿಗೆ ಕಳುಹಿಸಲು/ ಅಂಚೆ ಮುಖಾಂತರ ಕಳುಹಿಸಲು ಸೂಕ್ತ ಕಾರ್ಯ ನಿರ್ವಹಿಸುವುದು.
- ಬಟವಾಡೆಗೆ ಅಗತ್ಯವಿರುವ ಪೂರ್ವಭಾವಿ ಕೆಲಸಗಳನ್ನು ನಿರ್ವಹಿಸುವುದು.
- ಅಕಾಡೆಮಿಗೆ ಆಗಮಿಸುವ ಅತಿಥಿಗಳಿಗೆ ಕಾಫಿ, ಟೀ ಇತ್ಯಾದಿಗಳನ್ನು ತರುವುದು.
- ಅಕಾಡೆಮಿಯ ಕಾರ್ಯಕ್ರಮಗಳು ಬೆಂಗಳೂರಿನ ಹೊರಗೆ ಇದ್ದಾಗ ಸಹಾಯಕರಾಗಿ ಕೆಲಸ ನಿರ್ವಹಿಸುವುದು.
- ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಸೂಚಿಸುವ ಇನ್ನಿತರ ಕೆಲಸಗಳು

2. ಪುಸ್ತಕ ಮಾರಾಟ ಸಹಾಯಕರು:

- ಅಕಾಡೆಮಿಯ ಪ್ರಕಟಣೆಗಳ ಮಾರಾಟದ ಸಂಪೂರ್ಣ ಜವಾಬ್ದಾರಿ
- ಅಕಾಡೆಮಿಯ ಅನಿರೀತನ ತ್ರೈಮಾಸಿಕ ಪ್ರಕಟಣೆಯ ವಾರ್ಷಿಕ/ ಆಜೀವ ಸದಸ್ಯರ ಪಟ್ಟಿ ನಿರ್ವಹಣೆ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಕೆಲಸ ಕಾರ್ಯಗಳು.
- ಅಕಾಡೆಮಿಯ ಟೆಪಾಲು ವಿಭಾಗದ (TO) ಕೆಲಸ ಕಾರ್ಯಗಳು.
- ಅಕಾಡೆಮಿಯಿಂದ ರವಾನೆಯಾಗುವ ಎಲ್ಲ ಪತ್ರಗಳ ದಾಖಲೆ ನಿರ್ವಹಣೆ
- ಅಕಾಡೆಮಿಯ ಪ್ರಕಟಣೆಗಳ ದಾಸ್ತಾನು ನಿರ್ವಹಣೆ

- ಅಕಾಡೆಮಿಯ ಕಾರ್ಯಕ್ರಮಗಳ ದಾಖಲೀಕರಣದ ನಿರ್ವಹಣೆ, ಪತ್ರಿಕೆಗಳಲ್ಲಿ ಬಂದ ಅಕಾಡೆಮಿಗೆ ಸಂಬಂಧಿಸಿದ ಫೋಟೋ, ಸುದ್ದಿಯ ದಾಖಲೆ ನಿರ್ವಹಣೆ
- ವಾರ್ತಾಪತ್ರ ಸುದ್ದಿ ಪತ್ರಿಕೆಗೆ ಅಗತ್ಯವಿರುವ ದಾಖಲೆಗಳನ್ನು ಒದಗಿಸುವುದು
- ವಾರ್ಷಿಕ ಲೆಕ್ಕ ತಪಾಸಣೆ ಮಾಡಿಸುವುದು, ವಾರ್ಷಿಕ ವರದಿ ಸಿದ್ಧಪಡಿಸುವುದು
- ಅಕಾಡೆಮಿಯ ಕಾರ್ಯಕ್ರಮಗಳು ಬೆಂಗಳೂರಿನ ಹೊರಗೆ ಇದ್ದಾಗ ಪುಸ್ತಕ ಮಾರಾಟವನ್ನು ನೋಡಿಕೊಳ್ಳುವುದು
- ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಸೂಚಿಸುವ ಇನ್ನಿತರ ಕೆಲಸಗಳು

3. ಬೆರಳಚ್ಚುಗಾರರು:

- ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಸಂಪೂರ್ಣ ಪತ್ರ ವ್ಯವಹಾರ
- ಆಹ್ವಾನ ಪತ್ರಿಕೆಯ ಕರಡು ಸಿದ್ಧಪಡಿಸುವುದು
- ಎಲ್ಲ ಸಭೆಗಳ ನಡವಳಿಗಳನ್ನು ಸಿದ್ಧಪಡಿಸುವುದು
- ಗೌರವ ಪ್ರಶಸ್ತಿ / ಪುಸ್ತಕ ಬಹುಮಾನಕ್ಕೆ ಸಂಬಂಧಿಸಿದ ಸಂಪೂರ್ಣ ಪ್ರಕ್ರಿಯೆಯ ಜವಾಬ್ದಾರಿ
- ಮಾಶಾಸನದ ಪ್ರಕ್ರಿಯೆಯ ಜವಾಬ್ದಾರಿ.
- ಮಾಹಿತಿಹಕ್ಕು ಕಾಯ್ದೆಯಡಿ ಬಂದ ಪತ್ರಗಳ ಕಡತಗಳ ನಿರ್ವಹಣೆ.
- ಸಾಹಿತಿಗಳ ವಿಳಾಸಪಟ್ಟಿ ಸಿದ್ಧಪಡಿಸುವುದು.
- ಅಕಾಡೆಮಿಯು ಕೇಂದ್ರ ಸ್ಥಾನ ಮತ್ತು ರಾಜ್ಯದ ಇತರೆ ಎಲ್ಲಾ ಸ್ಥಳಗಳಲ್ಲಿ ಏರ್ಪಡಿಸುವ ಕಾರ್ಯಕ್ರಮ/ ಸಮಾರಂಭಗಳ ಆಯೋಜನೆಗಾಗಿ ಮೇಲಧಿಕಾರಿಗಳಿಗೆ ಸಹಾಯ (ಲೇಖಕರು/ ಕವಿಗಳು/ ಸದಸ್ಯರುಗಳಿಗೆ ದೂರವಾಣಿ ಮಾಡುವುದು ಇತರೆ)
- ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಸೂಚಿಸುವ ಇನ್ನಿತರ ಕೆಲಸಗಳು

4. ವಿಷಯ ನಿರ್ವಾಹಕರು:

- ಅಕಾಡೆಮಿಯ ಎಲ್ಲ ಕಡತಗಳನ್ನು ಮಂಡಿಸುವುದು
- ನಿಯಮಾನುಸಾರ ಟಿ.ಡಿ.ಎಸ್. ಕಡಿತಗೊಳಿಸುವುದು
- ಅಕಾಡೆಮಿಯ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಆಗುವ ವೆಚ್ಚಗಳಿಗೆ ಅಗತ್ಯವಿರುವಲ್ಲಿ ನಿಯಮಾನುಸಾರ ದರಪಟ್ಟಿ ಪಡೆಯುವುದು
- ಅಕಾಡೆಮಿಯ ಬೈಲಾ ಅನ್ವಯ ಸಂಪನ್ಮೂಲ ವ್ಯಕ್ತಿಗಳು, ಲೇಖಕರು, ಸಂಪಾದಕರುಗಳ ಗೌರವ ಸಂಭಾವನೆ ಪಾವತಿಸಲು ವ್ಯವಸ್ಥೆ ಮಾಡುವುದು
- ಅಕಾಡೆಮಿಯ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ಕಡತಗಳ ನಿರ್ವಹಣೆ
- ವಾರ್ಷಿಕ ಲೆಕ್ಕ ತಪಾಸಣೆ ಮಾಡಿಸುವುದು, ವಾರ್ಷಿಕ ವರದಿ ಸಿದ್ಧಪಡಿಸುವುದು
- ಅಕಾಡೆಮಿಯ ಇತರ ದಾಸ್ತಾನು ನಿರ್ವಹಣೆ
- ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಸೂಚಿಸುವ ಇನ್ನಿತರ ಕೆಲಸಗಳು

5. ಲೆಕ್ಕಪತ್ರ ಸಹಾಯಕರು:

- ಬ್ಯಾಂಕ್ ವಹಿವಾಟಿನ ಸಂಪೂರ್ಣ ಜವಾಬ್ದಾರಿ
- ಬ್ಯಾಂಕ್ ಖಾತೆಯ ಮಾಸಿಕ ಮರುಹೊಂದಾಣಿಕೆ
- ನಗದು/ಸಾಮಾನ್ಯ ಕ್ಯಾಷ್‌ಬುಕ್ ನಿರ್ವಹಣೆ
- ವಾರ್ಷಿಕ ಲೆಕ್ಕ ತಪಾಸಣೆ ಮಾಡಿಸುವುದು, ವಾರ್ಷಿಕ ವರದಿ ಸಿದ್ಧಪಡಿಸುವುದು
- ಎಲ್ಲ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಹಾಗೂ ಲೇಖಕರು / ಸಂಪನ್ಮೂಲವ್ಯಕ್ತಿಗಳಿಗೆ ಆರ್.ಟಿ.ಜಿ.ಎಸ್. ಪಾವತಿಗೆ ಅಗತ್ಯವಿರುವ ಬ್ಯಾಂಕ್ ವಿವರಗಳನ್ನು ಪಡೆದು ಪಾವತಿಗೆ ಕ್ರಮವಹಿಸುವುದು
- ಸಭೆಗೆ ಸಂಬಂಧಿಸಿದಂತೆ ಹಾಜರಾತಿ ಮೊದಲಾದ ಅಗತ್ಯ ದಾಖಲೆಗಳನ್ನು ನಿರ್ವಹಿಸಿ ನಿಯಮಾನುಸಾರ ಸಭಾ ಭತ್ಯೆ, ಪ್ರಯಾಣಭತ್ಯೆಗೆ ವ್ಯವಸ್ಥೆ ಮಾಡುವುದು
- ಅಕಾಡೆಮಿಯ ಎಲ್ಲಾ ಕಾರ್ಯಕ್ರಮ, ಕಮ್ಮಟ, ಶಿಬಿರ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರಿಗೆ ಗೌರವ ಸಂಭಾವನೆ ಪಾವತಿಗೆ ಬ್ಯಾಂಕ್‌ಗೆ ಪತ್ರ ಸಿದ್ಧಪಡಿಸುವುದು.
- ಅಕಾಡೆಮಿಗೆ ಒಳಬರುವ ಪತ್ರಗಳ (FROM) ದಾಖಲೆ ನಿರ್ವಹಣೆ
- ಲೇಖನ ಸಾಮಗ್ರಿ ದಾಸ್ತಾನು ನಿರ್ವಹಣೆ.
- ವಿಷಯ ನಿರ್ವಾಹಕರಿಗೆ / ಪ್ರಕಟಣಾ ಸಹಾಯಕರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುವುದು.
- ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಸೂಚಿಸುವ ಇನ್ನಿತರ ಕೆಲಸಗಳು.

6. ಪ್ರಕಟಣಾ ಸಹಾಯಕರು:

- ಅಕಾಡೆಮಿಯ ಪ್ರಕಟಣೆಗಳ ಸಂಪೂರ್ಣ ಜವಾಬ್ದಾರಿ
- ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಸಂಪೂರ್ಣ ಪತ್ರ ವ್ಯವಹಾರ
- ಅಕಾಡೆಮಿಯ ಎಲ್ಲಾ ಕಡತಗಳಿಗೆ ಸಂಬಂಧಿಸಿದ (ಸಭೆ, ಕಾರ್ಯಕ್ರಮ, ಕಮ್ಮಟ, ಶಿಬಿರ ಇನ್ನಿತರ ಕಡತಗಳು) ಟಿಪ್ಪಣಿ ಮತ್ತು ವ್ಯವಹಾರ ಪುಟಗಳ ಡಿ.ಟಿ.ಪಿ. ನಿರ್ವಹಣೆ
- ಸಂಪಾದಕರು/ಲೇಖಕರೊಂದಿಗೆ ಪತ್ರ ವ್ಯವಹಾರ
- ಅಕಾಡೆಮಿಯ ನಿಯಮದಂತೆ ಲೇಖಕರು/ಸಂಪಾದಕರಿಗೆ ಗೌರವ ಸಂಭಾವನೆ ಪಾವತಿಸಲು ವ್ಯವಸ್ಥೆ ಮಾಡುವುದು
- ಕರಡು ತಿದ್ದುವುದು, ಪರಿಶೀಲನೆ ಮೊದಲಾದ ಎಲ್ಲ ಪ್ರಕ್ರಿಯೆಗಳನ್ನು ಕ್ರಮಬದ್ಧವಾಗಿ ಅಧ್ಯಕ್ಷರ ಗಮನಕ್ಕೆ ತಂದು ನಿರ್ವಹಿಸುವುದು
- ವಾರ್ಷಿಕ ಲೆಕ್ಕ ತಪಾಸಣೆ ಮಾಡಿಸುವುದು, ವಾರ್ಷಿಕ ವರದಿ ಸಿದ್ಧಪಡಿಸುವುದು
- ಹಸ್ತಪ್ರತಿಗಳು, ಸಿ.ಡಿ.ಗಳ ಸಂರಕ್ಷಣೆ
- ಪ್ರಕಟಣೆಗೆ ಸಂಬಂಧಿಸಿದ ಕಡತಗಳ ನಿರ್ವಹಣೆ
- ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಸೂಚಿಸುವ ಇನ್ನಿತರ ಕೆಲಸಗಳು

7. ತಾಂತ್ರಿಕ ಸಹಾಯಕರು:

- ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳ ದಾಖಲೀಕರಣದ ನಿರ್ವಹಣೆ, ಪತ್ರಿಕೆಗಳಲ್ಲಿ ಬಂದ ಅಕಾಡೆಮಿಗೆ ಸಂಬಂಧಿಸಿದ ಫೋಟೋ, ಸುದ್ದಿಯ ದಾಖಲೆ ನಿರ್ವಹಣೆ
- ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳ ವಿಡಿಯೋಗಳನ್ನು ಎಡಿಟ್ ಮಾಡಿ ಪ್ರತ್ಯೇಕವಾಗಿ ಅಕಾಡೆಮಿಯ ವೆಬ್‌ಸೈಟ್ (ಯೂಟ್ಯೂಬ್) ನಲ್ಲಿ ಅಪ್‌ಲೋಡ್ ಮಾಡುವುದು.
- ವಾರ್ತಾಪತ್ರ ಸುದ್ದಿ ಪತ್ರಿಕೆಗೆ ಅಗತ್ಯವಿರುವ ದಾಖಲೆಗಳನ್ನು ಒದಗಿಸುವುದು.
- ಅಕಾಡೆಮಿಯ ವೆಬ್‌ಸೈಟ್, ವಾಟ್ಸ್‌ಆಪ್, ಫೇಸ್‌ಬುಕ್ ನಿರ್ವಹಣೆ
- ಸಾಹಿತಿಗಳ ವಿಳಾಸಪಟ್ಟಿ ಸಿದ್ಧಪಡಿಸುವುದು
- ಅಧ್ಯಕ್ಷರಿಗೆ ಬಂದ ಪತ್ರಗಳಿಗೆ ಪತ್ರವ್ಯವಹಾರ ಮಾಡುವುದು.
- ಅಧ್ಯಕ್ಷರು ಮತ್ತು ರಿಜಿಸ್ಟ್ರಾರ್ ಸೂಚಿಸುವ ಇನ್ನಿತರ ಕೆಲಸಗಳು.

8. ರಿಜಿಸ್ಟ್ರಾರ್:

ಮೇಲೆ ಕಲಂ(1)ರಲ್ಲಿ ಸೂಚಿಸಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಕಾರ್ಯಗಳು ಮತ್ತು ಕರ್ತವ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರಸ್ಥಾನದಲ್ಲಿ ಮತ್ತು ರಾಜ್ಯದ ಇತರೆ ಎಲ್ಲಾ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು, ಸಮಾರಂಭಗಳನ್ನು ಸಮಿತಿಯ/ ಅಧ್ಯಕ್ಷರ ಸೂಚನೆಗಳ ಮೇರೆಗೆ ಆಯೋಜಿಸಲು ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು. ಹೀಗೆ ಆಯೋಜಿಸಲಾದ ಎಲ್ಲಾ ಕಾರ್ಯಕ್ರಮಗಳು ಸೂಕ್ತವಾಗಿ, ಅಚ್ಚುಕಟ್ಟಾಗಿ ನೆರವೇರುವಂತೆ ನೋಡಿಕೊಳ್ಳಲು ಎಲ್ಲಾ ಮುಂಜಾಗರೂಕತೆ ಕ್ರಮಗಳನ್ನು ಕೈಗೊಂಡು ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳುವುದು. ಅಕಾಡೆಮಿಯ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನೆರವೇರುವಂತೆ ನೋಡಿಕೊಳ್ಳುವುದು.

| | |
|-----------------|--|
| ವಿಷಯ ನಿರ್ವಾಹಕರು | ಅಕಾಡೆಮಿಯ ಕ್ರಿಯಾಯೋಜನೆಯಂತೆ ಸಮಿತಿಯು ತೆಗೆದುಕೊಳ್ಳುವ ನಿರ್ಣಯಗಳನ್ವಯ ಕಾರ್ಯಕ್ರಮಗಳ ಕಡತಗಳನ್ನು ತೆರೆಯುವುದು. ಹಾಗೂ ಅದನ್ನು ನಿಯಮಾನುಸಾರ ನಿರ್ವಹಿಸಿ ರಿಜಿಸ್ಟ್ರಾರ್, ಲೆಕ್ಕಾಧಿಕಾರಿಗಳಿಗೆ ಕಡತವನ್ನು ಮಂಡಿಸುವುದು. |
| ರಿಜಿಸ್ಟ್ರಾರ್ | ಕಾರ್ಯವಿಧಾನ: ಅಕಾಡೆಮಿಯ ರಿಜಿಸ್ಟ್ರಾರ್‌ರವರು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ಅಕಾಡೆಮಿಯು ಸ್ಥಾಪಿಸಬಹುದಾದ ಸ್ಥಾಯಿಸಮಿತಿ ಮತ್ತು ಇತರ ಸಮಿತಿಯ ಪದನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸತಕ್ಕದ್ದು. |

| | |
|--|--|
| | <p>ಕರ್ತವ್ಯಗಳು:</p> <ul style="list-style-type: none"> * ಅಕಾಡೆಮಿಯ ದಾಖಲೆಗಳು, ಸ್ವತ್ತುಗಳನ್ನು ಸಂರಕ್ಷಿಸುವುದು. * ಅಧಿಕೃತ ಪತ್ರ ವ್ಯವಹಾರ ನಡೆಸುವುದು. * ಅಕಾಡೆಮಿಯ ಸಂಪೂರ್ಣ ಆಡಳಿತ ಮತ್ತು ಸಿಬ್ಬಂದಿ ಮೇಲ್ವಿಚಾರಣೆ. * ಅಕಾಡೆಮಿಯ ಮತ್ತು ಅಕಾಡೆಮಿಯಿಂದ ನೇಮಕಗೊಂಡ ಎಲ್ಲಾ ಸಮಿತಿಗಳ ಸಭಾ ನೋಟೀಸು ನೀಡುವುದು, ಸಭಾ ನಡವಳಿಗಳನ್ನು ಸಿದ್ಧಪಡಿಸುವುದು ಮತ್ತು ನಿರ್ವಹಿಸುವುದು. * ಅಕಾಡೆಮಿಯಿಂದ ಅನುಮೋದಿತ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು, ಅಕಾಡೆಮಿಯ ಪರವಾಗಿ ಕರಾರುಗಳಿಗೆ ರುಜು ಹಾಕುವುದು. * ಅಕಾಡೆಮಿಯ ಲೆಕ್ಕಪತ್ರಗಳನ್ನು ನಿರ್ವಹಿಸುವುದು, ಸ್ವತ್ತು ಮತ್ತು ವಿನಿಯೋಗಗಳ ವ್ಯವಸ್ಥೆ ನೋಡಿಕೊಳ್ಳತಕ್ಕದ್ದು, ವಾರ್ಷಿಕ ಅಂದಾಜುಗಳನ್ನು ಮತ್ತು ಲೆಕ್ಕಪತ್ರಗಳ ವಿವರಣೆಗಳನ್ನು ಅರ್ಥ ಸದಸ್ಯರ ಸಮಾಲೋಚನೆಯಿಂದ ತಯಾರಿಸುವ ಮತ್ತು ಅಕಾಡೆಮಿಗಳಿಗೆ ಅವುಗಳನ್ನು ಒಪ್ಪಿಸುವ ಜವಾಬ್ದಾರಿ ಹೊಂದಿರತಕ್ಕದ್ದು. * ಅಕಾಡೆಮಿಯ ವಹಿಸಿಕೊಡಬಹುದಾದಂತಹ ಇತರ ಕೆಲಸ ಕಾರ್ಯಗಳು. <p>ಕ್ರಿಯಾಯೋಜನೆ ಸಿದ್ಧಪಡಿಸಲು ಅಧ್ಯಕ್ಷರು ಹಾಗೂ ಸದಸ್ಯರಿಗೆ ನೆರವಾಗುವುದು. ಅಕಾಡೆಮಿಯ ಎಲ್ಲಾ ಸಭೆಗಳನ್ನು ಅಧ್ಯಕ್ಷರ ಸೂಚನೆಯ ಮೇರೆಗೆ ಕೈಗೊಳ್ಳುವುದು ಹಾಗೂ ಸಭೆಯ ನಿರ್ಣಯಗಳನ್ನು ಸಿದ್ಧಪಡಿಸಿ ಅದರಂತೆ ಕ್ರಮವಹಿಸುವುದು.</p> |
|--|--|

(iii) ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ ಮಾರ್ಗ ಒಳಗೊಂಡಂತೆ ನಿರ್ಣಯಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸುವ ಕಾರ್ಯ ವಿಧಾನ.

(iv) ಕಾರ್ಯಗಳ ನಿರ್ವಹಣೆಗೆ ರೂಪಿಸಿಕೊಂಡಿರುವ ಸೂತ್ರಗಳು

1. ದಲಾಯತ್: ಆಯಾ ದಿನಗಳಂದು ವಹಿಸಲಾದ ಕಾರ್ಯಗಳನ್ನು ಅಂದೇ ನಿರ್ವಹಿಸುವುದು.
2. ಮಸ್ತಕ ಮಾರಾಟ ಸಹಾಯಕರು: ಆಯಾ ದಿನಗಳಂದು ವಹಿಸಲಾದ ಕಾರ್ಯಗಳನ್ನು ಅಂದೇ ನಿರ್ವಹಿಸುವುದು.
3. ಬೆರಳಚ್ಚುಗಾರರು: ಆಯಾ ದಿನಗಳಲ್ಲಿ ಅವಶ್ಯಕತೆ ಬೀಳುವ ಬೆರಳಚ್ಚು ಕಾರ್ಯವನ್ನು ಅಂದೇ ನಿರ್ವಹಿಸುವುದು.
4. ವಿಷಯ ನಿರ್ವಾಹಕರು: ಕಡತಗಳನ್ನು ಆದ್ಯತೆಯ ಮೇರೆಗೆ ಆರಂಭಿಸಿ ರಿಜಿಸ್ಟ್ರಾರ್, ಲೆಕ್ಕಾಧಿಕಾರಿಗಳಿಗೆ ಸಲ್ಲಿಸುವುದು.
5. ಲೆಕ್ಕಪತ್ರ ಸಹಾಯಕರು: ಆಯಾ ದಿನಗಳಂದು ಬ್ಯಾಂಕ್‌ಗೆ ಸಲ್ಲಿಸುವ ಪತ್ರಗಳನ್ನು ಅಂದೇ ನಿರ್ವಹಿಸುವುದು.
6. ಪ್ರಕಟಣಾ ಸಹಾಯಕರು: ಆಯಾ ದಿನಗಳಲ್ಲಿ ಅವಶ್ಯಕತೆ ಬೀಳುವ ಪತ್ರ, ಕರಡು ಕಳುಹಿಸುವಿಕೆ, ಸಂಭಾವನೆ ಇತ್ಯಾದಿ ಪ್ರಕಟಣೆಗೆ ಸಂಬಂಧಿಸಿದ ಕಾರ್ಯವನ್ನು ಅಂದೇ ನಿರ್ವಹಿಸುವುದು.
7. ತಾಂತ್ರಿಕ ಸಹಾಯಕರು: ಆಯಾ ದಿನಗಳಂದು ವಿಡಿಯೋಗಳನ್ನು ಎಡಿಟ್ ಮಾಡಿ ಪ್ರತ್ಯೇಕವಾಗಿ ಅಕಾಡೆಮಿಯ ವೆಬ್‌ಸೈಟ್ (ಯೂಟ್ಯೂಬ್) ನಲ್ಲಿ ಅಪ್‌ಲೋಡ್ ಮಾಡುವುದು ಅಕಾಡೆಮಿಯ ವೆಬ್‌ಸೈಟ್, ವಾಟ್ಸಪ್, ಫೇಸ್‌ಬುಕ್ ವಹಿಸಲಾದ ಕಾರ್ಯಗಳನ್ನು ಅಂದೇ ನಿರ್ವಹಿಸುವುದು.

8. ರಿಜಿಸ್ಟ್ರಾರ್: ಕ್ರಿಯಾಯೋಜನೆಯಂತೆ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲು ಅಗತ್ಯವಿರುವ ಸಭೆಗಳನ್ನು ಏರ್ಪಡಿಸಿ ಅದರ ನಿರ್ಣಯಗಳನ್ನು ಕಾರ್ಯಗತಗೊಳಿಸುವುದು. ನಿಯಮಾನುಸಾರ ಹಣಕಾಸಿನ ನಿರ್ವಹಣೆಯನ್ನು ಮಾಡುವುದು. ಅಧಿಕೃತ ಪತ್ರ ವ್ಯವಹಾರವನ್ನು ನಡೆಸುವುದು.

(v) ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಅಕಾಡೆಮಿ ಹೊಂದಿರುವ ಅಥವಾ ಅದರ ನಿಯಂತ್ರಣದಲ್ಲಿರುವ ಉದ್ಯೋಗಿಗಳು ಬಳಸುವ ನಿಯಮಗಳು, ವಿನಿಯಮಗಳು, ಅನುಸೂಚಿಗಳು, ಕೈಪಿಡಿಗಳು ಮತ್ತು ದಾಖಲೆಗಳು

ಅಕಾಡೆಮಿಯ ಅಂಗರಚನೆ ಹಾಗೂ ಉಪನಿಬಂಧನೆಯಂತೆ ಕಾರ್ಯನಿರ್ವಹಿಸುವುದು.

(vi) ಅಕಾಡೆಮಿಯು ಹೊಂದಿರುವ ಅಥವಾ ಇದರ ನಿಯಂತ್ರಣದಲ್ಲಿರುವ ದಸ್ತಾವೇಜುಗಳ ಪ್ರವರ್ಗಗಳ ವಿವರ ಪಟ್ಟಿ:

ಅಕಾಡೆಮಿಯ ಅಧಿಕಾರಿಗಳು/ ನೌಕರರ ವೈಯಕ್ತಿಕ ಕಡತಗಳ ಹೊರತಾಗಿ ಬೇರೆ ಯಾವುದೇ ದಸ್ತಾವೇಜುಗಳನ್ನು ಇಟ್ಟಿರುವುದಿಲ್ಲ. ಅಕಾಡೆಮಿಯು ಕನ್ನಡ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿ/ ಉದ್ದೇಶಕ್ಕಾಗಿ ಆಡಳಿತಾತ್ಮಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆ ಆಗಿದೆ. ಸರ್ಕಾರದ ಆದೇಶಗಳು, ಸುತ್ತೋಲೆಗಳು ಅಕಾಡೆಮಿಗೆ ಬರುತ್ತಿಲ್ಲ. ಹಾಗಾಗಿ ದಸ್ತಾವೇಜು ಇಟ್ಟಿರುವುದಿಲ್ಲ.

(vii) ಕಾರ್ಯನೀತಿ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂತ ವ್ಯವಸ್ಥೆಯ ವಿವರಗಳು.

ಸಾರ್ವಜನಿಕ ವ್ಯಕ್ತಿಗಳು ಅಕಾಡೆಮಿಯ ಅಧ್ಯಕ್ಷರು ಹಾಗೂ ರಿಜಿಸ್ಟ್ರಾರ್, ಜೊತೆಯಲ್ಲಿ ಸಾಹಿತ್ಯಕ ವಿಷಯಗಳಿಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಬಹುದು.

(viii) ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ.

ಅಕಾಡೆಮಿಯ ಸ್ಥಾಯಿ ಸಮಿತಿ, ಸರ್ವಸದಸ್ಯರ ಸಭೆ ಮತ್ತು ಉಪಸಮಿತಿ ಸಭೆಗಳಿಗೆ ಆಯಾ ಸಮಿತಿಯ ಸದಸ್ಯರು ಮಾತ್ರ ಹಾಜರಿರಬೇಕಾಗುತ್ತದೆ. ಅಂತಹ ಸಭೆಗಳ ನಡವಳಿಗಳು ಸಾರ್ವಜನಿಕರಿಗೆ ಲಭ್ಯವಿರುತ್ತವೆ.

**ಕರ್ನಾಟಕ ಸಾಹಿತ್ಯ ಅಕಾಡೆಮಿ
ಅಧ್ಯಕ್ಷರು/ಸದಸ್ಯರ ಪಟ್ಟಿ (2017-2020)**

| | ಅಧ್ಯಕ್ಷರು/ ಸದಸ್ಯರ ವಿಳಾಸ | | ಸದಸ್ಯರ ವಿಳಾಸ |
|----|--|-----|---|
| | <p>ಡಾ. ಅರವಿಂದ ಮಾಲಗತ್ತಿ ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಭವನ, ಜಿ.ಸಿ. ರಸ್ತೆ ಬೆಂಗಳೂರು- 560002 (080-22211730/ 22106460) 94483 42469</p> | | |
| 1) | <p>ಸದಸ್ಯರು: ಡಾ. ಶಿವಗಂಗಾ ರುಮ್ಮ ನಿರ್ದೇಶಕರು, ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿ, ಆಳಂದ ರೋಡ್, ಕಲಬುರಗಿ- 585311 92428-63908</p> | 2) | <p>ಶ್ರೀ ಬಿ.ಎಂ. ಹರಪನಹಳ್ಳಿ ಮಾರ್ಕೆಟ್ ರೋಡ್, ಮುಳಗುಂದ- 582117 ಗದಗ ತಾಲೂಕು/ ಗದಗ ಜಿಲ್ಲೆ 99451-35718</p> |
| 3) | <p>ಡಾ. ಕವಿತಾ ಶಿ. ಕುಸುಗಲ್ಲ ನಂ. 56, ಕುಲಕರ್ಣಿ ಲೇ ಔಟ್ ರಾಮತೀರ್ಥನಗರ, ಬೆಳಗಾವಿ - 590015 98869-72555</p> | 4) | <p>ಶ್ರೀಮತಿ ಸಾವಿತ್ರಿ ಮುಜುಮದಾರ್ ಅಂಚೆ: ಹಿರೇಸಿಂಧೋಗಿ- 583 285 ಕೊಪ್ಪಳ ತಾಲೂಕು, ಕೊಪ್ಪಳ ಜಿಲ್ಲೆ 98869-22815</p> |
| 5) | <p>ಶ್ರೀ ಅಶೋಕ ಬ ಹಳ್ಳಿಯವರ್ 'ಬೆಳದಿಂಗಳು' ವಿವೇಕಾನಂದನಗರ ಹಿರೇಕೆರೂರು- 581111 ಹಾವೇರಿ ಜಿಲ್ಲೆ 99863-44291</p> | 6) | <p>ಶ್ರೀ ಸಿದ್ದಲಿಂಗಪ್ಪ ಬೀಳಗಿ ಉಪನ್ಯಾಸಕರು, ಮಹಾಂತನಗರ ಹುನಗುಂದ- 587 118 ಬಾಗಲಕೋಟೆ ಜಿಲ್ಲೆ 94485-41356</p> |
| 7) | <p>ಡಾ. ರಂಗನಾಥ ಕಂಟನಕುಂಟೆ ಕನ್ನಡ ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ 9591 00 1646</p> | 8) | <p>ಡಾ. ರಾಜಶೇಖರ ಮಠಪತಿ (ರಾಗಂ) ನಂ. 301, 11ನೇ ಕ್ರಾಸ್, 2ನೇ ಫೇಸ್ ಮಂಜುನಾಥನಗರ, ಗೌತಮ್ ಕಾಲೇಜು ಹತ್ತಿರ ರಾಜಾಜಿನಗರ, ಬೆಂಗಳೂರು ಉತ್ತರ-560010 92421-21461</p> |
| 9) | <p>ಶ್ರೀ ಸಂಗಮೇಶ ಬಾದವಾಡಗಿ ಡಿ-005, ಸಾಕೇತ ಹಿಲ್ಸ್‌ಸೈಡ್ ಅಪಾರ್ಟ್ ಮೆಂಟ್, ಗುರುದತ್ತ ಬಡಾವಣೆ, ಹೊಸಕೆರೆಹಳ್ಳಿ, ಬೆಂಗಳೂರು 97311-63531</p> | 10) | <p>ಶ್ರೀಮತಿ ಬಿ.ಸಿ. ಶೈಲಾ ನಾಗರಾಜ್ 2ನೇ ಮುಖ್ಯರಸ್ತೆ, 5ನೇ ಅಡ್ಡರಸ್ತೆ ವಿಜಯನಗರ, ತುಮಕೂರು- 572 102 9448373220/ 9481555483</p> |

| | | | |
|-----|--|-----|--|
| 11) | ಡಾ. ಬೈರಮಂಗಲ ರಾಮೇಗೌಡ ನಂ. 84, 'ಚಿತ್ತಾರ', ಪುಷ್ಪಗಿರಿನಗರ ಹೊಸಕೆರೆಹಳ್ಳಿ, ಬನಶಂಕರಿ 3ನೇ ಹಂತ ಬೆಂಗಳೂರು- 560085 93412-58142 | 12) | ಡಾ. ಸಿ. ನಾಗಣ್ಣ 3195, 21/ಸಿ, ಮುಖ್ಯರಸ್ತೆ ವಿಜಯನಗರ 2ನೇ ಹಂತ ಮೈಸೂರು- 570012 99807-81602 (0821- 2301602) |
| 13) | ಡಾ. ಜಿ. ಪ್ರಶಾಂತ ನಾಯಕ ಪ್ರಾಧ್ಯಾಪಕರು, 'ಕನ್ನಡ ಭಾರತಿ' ಕುವೆಂಪು ವಿಶ್ವವಿದ್ಯಾನಿಲಯ ಜ್ಞಾನಸಹ್ಯಾದ್ರಿ, ಶಂಕರಘಟ್ಟ-577451, ಶಿವಮೊಗ್ಗ 94483-07360 | 14) | ಶ್ರೀಮತಿ ಮುಮ್ಮಾಜ್ ಬೇಗಂ ಕೇರಾಫ್/ ಡಾ. ಸಬಾ ಕಾಂಚೂರ್ ಹಾಸ್ಟಿಟಲ್, ದೇರಲಕಟ್ಟೆ ಮಂಗಳೂರು- 575 018 94814 45189 |
| 15) | ಡಾ. ನೀಲಗಿರಿ ತಳವಾರ ಕನ್ನಡ ಪ್ರಾಧ್ಯಾಪಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು- 570006 8971522330 | 16) | ಡಾ. ವಿಕ್ರಂ ವಿಸಾಜಿ ಪ್ರಾಧ್ಯಾಪಕರು, ಕನ್ನಡ ವಿಭಾಗ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಆಳಂದ ರೋಡ್, ಕಡಗಂಚಿ ಕಲಬುರಗಿ- 585 367 99450 21126 |
| 17) | ಡಾ. ಕೆ.ವಿ. ರಾಜೇಶ್ವರಿ ನಂ.9 ವೈ, 59ನೇ ಅಡ್ಡರಸ್ತೆ, ರಾಜಾಜಿನಗರ 3ನೇ ಬ್ಲಾಕ್ ಬೆಂಗಳೂರು- 560010 95356-41095/ 23102483 | 18) | ಡಾ. ಎಚ್. ದಂಡಪ್ಪ ಹೆಚ್.-1, ಗೋಕುಲ, 6ನೇ ಕ್ರಾಸ್ 6ನೇ ಬ್ಲಾಕ್, 2ನೇ ಹಂತ, ನಾಗರಬಾವಿ ಬೆಂಗಳೂರು-560072 (9481485109) |
| 19) | ಶ್ರೀ ಬಸವರಾಜ ಹೂಗಾರ ಜಂಟಿ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು- 560002 22111206 | 20) | ಶ್ರೀ ಸಿದ್ದರಾಜು ಅರ್ಥಸದಸ್ಯರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನ, ಜಿ.ಸಿ.ರಸ್ತೆ, ಬೆಂಗಳೂರು - 560002 |
| 21) | ಕರಿಯಪ್ಪ ಎನ್ ರಿಜಿಸ್ಟ್ರಾರ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಭವನ, ಜಿ.ಸಿ. ರಸ್ತೆ, ಬೆಂಗಳೂರು- 560002 22211730/22106460 9740370473 | | |

(ix) ಅಕಾಡೆಮಿಯ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ.

| | |
|----------------------|--------------|
| ಅಧ್ಯಕ್ಷರು | |
| ರಿಜಿಸ್ಟ್ರಾರ್ | |
| ಬೆರಳಚ್ಚುಗಾರರು | |
| ಪುಸ್ತಕ ಮಾರಾಟ ಸಹಾಯಕರು | |
| ದಲಾಯಿತ | |
| ವಿಷಯ ನಿರ್ವಾಹಕರು | 080-22211730 |
| ಪ್ರಕಟಣಾ ಸಹಾಯಕರು | 080-22106460 |
| ಲೆಕ್ಕಪತ್ರ ಸಹಾಯಕರು | |
| ತಾಂತ್ರಿಕ ಸಹಾಯಕರು | |

(X) ಅಕಾಡೆಮಿಯ ವಿನಿಯಮಗಳಲ್ಲಿ ಉಪಬಂಧಿಸಿರುವಂತೆ ಪರಿಹಾರದ ವ್ಯವಸ್ಥೆಯೂ ಸೇರಿದಂತೆ ಅದರ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ಪಡೆಯುವ ತಿಂಗಳ ವೇತನ.

| | |
|----------------------|--|
| ರಿಜಿಸ್ಟ್ರಾರ್ | ರೂ.52,650-00 ಮೂಲ ವೇತನ (ಸರ್ಕಾರಿ ಅಧಿಕಾರಿ) |
| ಬೆರಳಚ್ಚುಗಾರರು | ರೂ. 28,908-00 ಸಂಚಿತ ವೇತನ |
| ಪುಸ್ತಕ ಮಾರಾಟ ಸಹಾಯಕರು | ರೂ. 24,343-00 ಸಂಚಿತ ವೇತನ |
| ದಲಾಯಿತ | ರೂ. 24,343-00 ಸಂಚಿತ ವೇತನ |
| ವಿಷಯ ನಿರ್ವಾಹಕರು | ರೂ. 17.030-00 |
| ಪ್ರಕಟಣಾ ಸಹಾಯಕರು | ರೂ. 18.229-00 |
| ಲೆಕ್ಕಪತ್ರ ಸಹಾಯಕರು | ರೂ. 17.524-00 |
| ತಾಂತ್ರಿಕ ಸಹಾಯಕರು | ರೂ. 15.959-00 |

(xi) ಎಲ್ಲಾ ಯೋಜನೆಗಳ ವಿವರಗಳನ್ನು ಸೂಚಿಸುವ, ಪ್ರಸ್ತಾವಿತ ವೆಚ್ಚಗಳನ್ನು ಮತ್ತು ಮಾಡಲಾದ ಬಟವಾಡೆಗಳ ವರದಿಯನ್ನು ಸೂಚಿಸಿ; ಅದರ ಪ್ರತಿಯೊಂದು ಏಜೆನ್ಸಿಗೂ ಹಂಚಿಕೆ ಮಾಡಲಾದ ಆಯವ್ಯಯ:

ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಯೋಜನೆ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖಾಂತರ ಪ್ರತಿ ವರ್ಷ ನೀಡಲಾಗುತ್ತದೆ.

ಅಕಾಡೆಮಿಯ ಕ್ರಿಯಾಯೋಜನೆಯಂತೆ ಯೋಜನೆಗಳು/ ಕಾರ್ಯಕ್ರಮಗಳನ್ನು/ ಸಾದಿಲ್ವಾರು ಮತ್ತು ಸಂಚಿತ ಹಾಗೂ ಹೊರಗುತ್ತಿಗೆ ಸಿಬ್ಬಂದಿ ವೇತನ ವೆಚ್ಚಕ್ಕಾಗಿ ಯೋಜನೆಯ ಅನುದಾನವನ್ನು ಬಳಸಲಾಗುತ್ತದೆ.

(xii) ಹಂಚಿಕೆ ಮಾಡಲಾದ ಮೊಬಲಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು.

ಸಹಾಯಧನ ಕಾರ್ಯಕ್ರಮಗಳ ಬಗ್ಗೆ ಸ್ಥಾಯಿ ಸಮಿತಿ ಅಥವಾ ಸಂಬಂಧಪಟ್ಟ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಚರ್ಚಿಸಿ ಕೈಗೊಂಡ ತೀರ್ಮಾನದನ್ವಯ ಸಾಹಿತ್ಯಕ ಚಟುವಟಿಕೆಗಳನ್ನು ನಡೆಸುವ ಸಂಘ ಸಂಸ್ಥೆಗಳಿಗೆ ಧನಸಹಾಯವನ್ನು ನೀಡಲಾಗುವುದು.

(xiii) ಅಕಾಡೆಮಿಯು ನೀಡಿರುವ ರಿಯಾಯಿತಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರ.

ಅಕಾಡೆಮಿಯಿಂದ ಪ್ರಕಟಿಸಲಾದ ಪುಸ್ತಕಗಳಿಗೆ ನಿಯಮಾನುಸಾರ ರಿಯಾಯಿತಿ ನೀಡಲಾಗುವುದು. ಯಾವುದೇ ರೀತಿಯ ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ನೀಡಿರುವುದಿಲ್ಲ.

(xiv) ಅಕಾಡೆಮಿಯ ಬಳಿ ಲಭ್ಯವಿರುವ ಅಥವಾ ಅಕಾಡೆಮಿಯು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ, ಮಾಹಿತಿಗೆ ಸಂಬಂಧಿಸಿದ ವಿವರ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಹಿನ್ನೆಲೆ, ದೈಯೋದ್ದೇಶಗಳು, ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರು, ಅಕಾಡೆಮಿಯ ಕಾರ್ಯಚಟುವಟಿಕೆ, ಸಾಹಿತಿಗಳ ವಿಳಾಸ, ಅಕಾಡೆಮಿಯ ಪ್ರಕಟಣೆಗಳ ಬಗ್ಗೆ ಸ್ವಂತ ಕವಿತೆಯ ಓದು, 120ಜನ ಕವಿಗಳ ಕಾವ್ಯವಾಚನದ ಅಳವಡಿಕೆ, ಸಾಲುದೀಪಗಳು, ಕೃತಿ ಮುಂತಾದ ಮಾಹಿತಿಗಳನ್ನು ಅಕಾಡೆಮಿಯ ವೆಬ್‌ಸೈಟ್‌ಗೆ ಅಳವಡಿಸಲಾಗಿದೆ.

(xv) ಸಾರ್ವಜನಿಕ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕರ್ತವ್ಯ ವೇಳಾ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರ.

ಅಕಾಡೆಮಿಯಲ್ಲಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿಲ್ಲ.

(xvi) ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರುಗಳು, ಪದನಾಮಗಳು ಮತ್ತು ಇತರೆ ವಿವರ.

| | |
|--|--|
| ಕರಿಯಪ್ಪ ಎನ್ ರಿಜಿಸ್ಟ್ರಾರ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಕನ್ನಡ ಭವನ, ಜಿ.ಸಿ.ರಸ್ತೆ, ಬೆಂಗಳೂರು | ಸಾರ್ವಜನಿಕ ಮಾಹಿತಿ ಅಧಿಕಾರಿ ದೂ: 080-22106460 080-22211730 |
| ಕೆ.ಎಂ. ಜಾನಕಿ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನ, ಜಿ.ಸಿ.ರಸ್ತೆ, ಬೆಂಗಳೂರು-2 | ಸಾರ್ವಜನಿಕ ಅಪೀಲು ಪ್ರಾಧಿಕಾರಿ ದೂ: 080-22213530 080-22221271 |

(xvii) ನಿಯಮಿಸಬಹುದಾದಂತಹ ಇತರ ಮಾಹಿತಿಯನ್ನು ಪ್ರಕಟಿಸತಕ್ಕದ್ದು ಮತ್ತು ಆ ತರುವಾಯ ಪ್ರತಿವರ್ಷ ಈ ಪ್ರಕಟಣೆಗಳನ್ನು ಅಂದಿನವರೆಗೆ.

ಈ ಮಾಹಿತಿಯನ್ನು ದಿನಾಂಕ:24.06.2019ರ ವರೆಗೆ ಇಂದೀಕರಿಸಲಾಗಿದ್ದು (ಅಪ್‌ಡೇಟೆಡ್), ಜಾಲತಾಣದಲ್ಲಿ ಅಳವಡಿಸಲಾಗಿದೆ.

ರಿಜಿಸ್ಟ್ರಾರ್
ಕರ್ನಾಟಕ ಸಾಹಿತ್ಯ ಅಕಾಡೆಮಿ